

ನಿವಾಸಿ ವ್ಯಕ್ತಿಗಾಗಿ (ದಯವಿಟ್ಟು ಫಾರ್ಮನ್ನು ದೊಡ್ಡಕ್ಷರಗಳಲ್ಲಿ ತುಂಬಿರಿ. ಇದೊಂದು ಮಣೀನ್ ಓದಬಹುದಾದ ಫಾರ್ಮ್ ಆಗಿದೆ ಮತ್ತು ಸ್ಟಾನ್ ಮೂಲಕ ಹಾದುಹೋಗುತ್ತದೆ).

ಆರ್ ಬಿ ಎಲ್ ಬ್ಯಾಂಕ್‌ನ _____ ಶಾಖೆಯಲ್ಲಿ ನನ್ನ / ನಮ್ಮ ಅಕೌಂಟ್ ತೆರೆಯಿರೆಂದು ನಾನು / ನಾವು ನಿಮ್ಮನ್ನು ವಿನಂತಿಸುತ್ತಿದ್ದೇನೆ / ವೆ.

DDMMYYYY
ಅರ್ಜಿಯ ದಿನಾಂಕ

***ಅರ್ಜಿದಾರನ (ರ) ಪೂರ್ಣ ಹೆಸರು**

1ನೇ ಅರ್ಜಿದಾರ F I R S T _____ M I D D L E _____
L A S T _____

2ನೇ ಅರ್ಜಿದಾರ F I R S T _____ M I D D L E _____
L A S T _____

3ನೇ ಅರ್ಜಿದಾರ F I R S T _____ M I D D L E _____
L A S T _____

ಗ್ರಾಹಕ ಐಡಿ ನಂ. (ಸದ್ಯದ ಗ್ರಾಹಕನಾಗಿದ್ದಲ್ಲಿ)

1ನೇ ಅರ್ಜಿದಾರ _____

2ನೇ ಅರ್ಜಿದಾರ _____

3ನೇ ಅರ್ಜಿದಾರ _____

***ತೆರೆಯಲಿರುವ ಅಕೌಂಟ್‌ನ(ಗಳ) ಸ್ವರೂಪ**

☐ ಸೇವಿಂಗ್ಸ್ ಅಕೌಂಟ್ _____ ಸ್ವೀಮ್‌ನ ಹೆಸರು ☐ ಕರೆಂಟ್ ಅಕೌಂಟ್ _____ ಸ್ವೀಮ್‌ನ ಹೆಸರು

☐ ಫಿಕ್ಸ್ ಡಿಪಾಜಿಟ್ _____ ಸ್ವೀಮ್‌ನ ಹೆಸರು ☐ ಫ್ಲೆಕ್ಸಿ ಫಿಕ್ಸ್ ಡಿಪಾಜಿಟ್ _____ ಸ್ವೀಮ್‌ನ ಹೆಸರು

☐ ಸ್ವೀಮ್‌ನ ಹೆಸರು _____ ಸ್ವೀಮ್‌ನ ಹೆಸರು * ಎಎಮ್‌ಬಿ/ಎಕಿಯೂಬಿ ₹ _____

***ನಿರ್ವಹಣೆಯ ವಿಧಾನ**

1 ಒಬ್ಬರೇ 2 ಜಾಯಿಂಟ್ (ಡೆಬಿಟ್ ಕಾರ್ಡ್ ನೀಡಲಾಗುವುದಿಲ್ಲ) 3 ಇಬ್ಬರ ಪೈಕಿ ಯಾರಾದರೊಬ್ಬರು 4 ಮೊದಲಿನವರು ಅಥವಾ ಸರ್ವ್ವೆವರ್ 5 ಇತರ _____
(ಎಫ್‌ಡಿ/ಆರ್‌ಡಿಗ ಅನ್ವಯಿಸುವುದಿಲ್ಲ) ಅಥವಾ ಸರ್ವ್ವೆವರ್ ದಯವಿಟ್ಟು ನಮೂದಿಸಿ

ಆರಂಭಿಕ ಹಣಪಾವತಿಯ ವಿವರ:

ಆರಂಭಿಕ ಮೊತ್ತ : ₹ _____ ಪೈಸೆ _____ ಅಕ್ಷರಗಳಲ್ಲಿ _____

☐ ನಗದು ಮೊತ್ತ ☐ ಚೆಕ್ ನಂ. _____ ದಿನಾಂಕ DDMMYYYY _____ ಬ್ಯಾಂಕಿನ _____

_____ ಶಾಖೆಯ ಹೆಸರಿಗೆ ಬರೆಯಲಾಗಿದೆ. ☐ ನನ್ನ ಈ ಆರ್ ಬಿ ಎಲ್ ಬ್ಯಾಂಕ್ ಅಕೌಂಟಿಗೆ ಡೆಬಿಟ್ ಮಾಡಿರಿ _____ ಬ್ರಾಂಚ್ ಕೋಡ್ _____

ಸೂಚನೆ : ಅಕೌಂಟ್ ತೆರೆಯುವುದಕ್ಕೆ ಸಂಬಂಧಪಟ್ಟ ಆರಂಭಿಕ ಮೊತ್ತವನ್ನು ನಗದು ರೂಪದಲ್ಲಿ ಕೊಡುವುದಿದ್ದಲ್ಲಿ, ಗ್ರಾಹಕರು ಶಾಖೆಗೆ ಮುದ್ದಾಗಿ ಭೇಟಿಕೊಟ್ಟು, ಅಧಿಕೃತ ರಶೀತಿ ಪಡೆಯಬೇಕು.

ಚೆಕ್ ಬುಕ್ ☐ ಬೇಕು ☐ ಬೇಡ 1ನೇ ಅರ್ಜಿದಾರ ☐ 2ನೇ ಅರ್ಜಿದಾರ ☐ 3ನೇ ಅರ್ಜಿದಾರ ☐
(ಎಫ್‌ಡಿ/ಆರ್‌ಡಿಗ ಅನ್ವಯಿಸುವುದಿಲ್ಲ)

ಫಿಕ್ಸ್ ಡಿಪಾಜಿಟ್‌ನ ವಿವರ:

ಮೊತ್ತ ₹. _____ ಪೈಸೆ _____ ಅವಧಿ _____ ತಿಂಗಳು _____ ದಿನ _____

ಮೊತ್ತ, ಅಕ್ಷರಗಳಲ್ಲಿ _____

☐ ನಗದು ಮೊತ್ತ ☐ ಚೆಕ್ ನಂ. _____ ದಿನಾಂಕ DDMMYYYY _____ ಬ್ಯಾಂಕಿನ _____

_____ ಶಾಖೆಯ ಹೆಸರಿಗೆ ಬರೆಯಲಾಗಿದೆ. ☐ ನನ್ನ ಈ ಆರ್ ಬಿ ಎಲ್ ಬ್ಯಾಂಕ್ ಅಕೌಂಟಿಗೆ ಡೆಬಿಟ್ ಮಾಡಿರಿ _____ ಬ್ರಾಂಚ್ ಕೋಡ್ _____

ಸೂಚನೆ : ಅಕೌಂಟ್ ತೆರೆಯುವುದಕ್ಕೆ ಸಂಬಂಧಪಟ್ಟ ಆರಂಭಿಕ ಮೊತ್ತವನ್ನು ನಗದು ರೂಪದಲ್ಲಿ ಕೊಡುವುದಿದ್ದಲ್ಲಿ, ಗ್ರಾಹಕರು ಶಾಖೆಗೆ ಮುದ್ದಾಗಿ ಭೇಟಿಕೊಟ್ಟು, ಅಧಿಕೃತ ರಶೀತಿ ಪಡೆಯಬೇಕು.

ಬಡ್ಡಿ ನೀಡಿಕೆಯ ಪುನರಾವರ್ತನೆ: 1 ಮಾಸಿಕ 2 ತ್ರೈಮಾಸಿಕ 3 ಅರ್ಧವಾರ್ಷಿಕ 4 ಮೆಚ್ಯೂರಿಟಿ ಸಮಯದಲ್ಲಿ
1 ಕ್ಯಾಲೆಂಡರ್ 2 ವಾರ್ಷಿಕ ದಿನ
ಕ್ಯಾಲೆಂಡರ್ ಆರಿಸಿದಲ್ಲಿ, ಬಡ್ಡಿಯನ್ನು ಕ್ಯಾಲೆಂಡರ್ ದಿನಗಳಿಗೆ ಅನುಸಾರವಾಗಿ ನೀಡಲಾಗುವುದು.
ವಾರ್ಷಿಕ ದಿನ ಆರಿಸಿದಲ್ಲಿ, ಬಡ್ಡಿಯನ್ನು ಡಿಪಾಜಿಟ್ ವಾರ್ಷಿಕ ದಿನಕ್ಕೆ ಅನುಸಾರವಾಗಿ ನೀಡಲಾಗುವುದು.

ಮೆಚ್ಯೂರಿಟಿ ಸಂಬಂಧಿತ ನಿರ್ದೇಶನಗಳು
1 ಅಸಲ ಮತ್ತು ಬಡ್ಡಿಯನ್ನು ರಿನ್ಯೂ ಮಾಡಿರಿ** 2 ಅಸಲನ್ನು ರಿನ್ಯೂ ಮಾಡಿರಿ, ಬಡ್ಡಿಯನ್ನು ಪಾವತಿಸಿರಿ** 3 ರಿನ್ಯೂ ಮಾಡಬೇಡಿ
ಬಡ್ಡಿ/ಮೆಚ್ಯೂರಿಟಿ ಮೊತ್ತವನ್ನು ಪಾವತಿಸಿರಿ ☐ ಈ ಅಕೌಂಟ್ ನಂಬರಿಗೆ _____ ಅಥವಾ ☐ ಪತ್ರವ್ಯವಹಾರದ ವಿಳಾಸಕ್ಕೆ
ಡಿಡಿ/ಪಿಪಿ ಮೂಲಕ ಕಳುಹಿಸಿರಿ
ಬ್ರಾಂಚ್ ಕೋಡ್ _____

ಸ್ವೀಪ್-ಇನ್ ನಿರ್ದೇಶನ
☐ ಸ್ವೀಪ್-ಇನ್ ಎಂದರೆ ಸೇವಿಂಗ್ಸ್/ಕರೆಂಟ್ ಅಕೌಂಟನ್ನು, ಟರ್ಮ್ ಡಿಪಾಜಿಟ್ ಅಕೌಂಟಿಗೆ ಜೋಡಿಸುವ ಸೌಲಭ್ಯವಾಗಿದೆ. ಸಾಕಷ್ಟು ಬ್ಯಾಲೆನ್ಸ್ ಇಲ್ಲದಿದ್ದಲ್ಲಿ, ಜೋಡಿಸಲ್ಪಟ್ಟಿರುವ ಟರ್ಮ್ ಡಿಪಾಜಿಟ್‌ನ್ನು ಸಮಯಕ್ಕೆ ಮೊದಲೇ, ಲಾಸ್ಟ್ ಇನ್ ಫರ್ಫ್ ಔಟ್ ಆಧಾರದ ಮೇಲೆ ಮುರಿಯಲಾಗುವುದು ಮತ್ತು ಅವಶ್ಯಕ ಮೊತ್ತವನ್ನು ಸೇವಿಂಗ್ಸ್/ಕರೆಂಟ್ ಅಕೌಂಟಿಗೆ ವರ್ಗಾಯಿಸಲಾಗುವುದು. ಹೋಲ್ಡರ್ ಪೈಕಿ ಯಾರಾದರೊಬ್ಬರು ಸೇವಿಂಗ್ಸ್/ಕರೆಂಟ್ ಅಕೌಂಟ್ ಮತ್ತು ಫಿಕ್ಸ್ ಡಿಪಾಜಿಟ್ ಅಕೌಂಟ್ ಎರಡರಲ್ಲೂ ಇದ್ದಲ್ಲಿ ಈ ಸೌಲಭ್ಯ ನೀಡಲಾಗುವುದು.
ಸೇವಿಂಗ್ಸ್/ಕರೆಂಟ್ ಅಕೌಂಟ್ ಈಗಾಗಲೇ ಎಫ್.ಡಿ.ಗೆ ಪ್ರತಿಯಾಗಿ ಒ.ಡಿ. ಸೌಲಭ್ಯ ಕೊಂಡಿದ್ದಲ್ಲಿ, ಸ್ವೀಪ್-ಇನ್ ಸೌಲಭ್ಯ ನೀಡಲಾಗುವುದಿಲ್ಲ.
ಸೇವಿಂಗ್ಸ್/ಕರೆಂಟ್ ಅಕೌಂಟ್ ನಂ. _____ ಬ್ರಾಂಚ್ ಕೋಡ್ _____
☐ ಮೇಲೆ ಹೇಳಿರುವ ಡಿಪಾಜಿಟ್‌ಗೆ ಪ್ರತಿಯಾಗಿ, ನಾನು ನನ್ನ ಸೇವಿಂಗ್ಸ್/ಕರೆಂಟ್ ಅಕೌಂಟ್ ನಂ. _____ ರಲ್ಲಿ ಓವರ್‌ಡ್ರಾಫ್ಟ್ ಸೌಲಭ್ಯ ಪಡೆಯಬಯಸುತ್ತೇನೆ ಮತ್ತು ಈ ಸೌಲಭ್ಯಕ್ಕೆ ಸಂಬಂಧಿತ ನಿಬಂಧನೆಗಳನ್ನು ಹಾಗೂ ಷರತ್ತುಗಳನ್ನು ಓಪ್ಪಿಕೊಳ್ಳುತ್ತೇನೆ.

ಸೂಚನೆ: ಫಿಕ್ಸ್ ಡಿಪಾಜಿಟ್‌ನ ಮೆಚ್ಯೂರಿಟಿಗೆ ಮೊದಲು, ನಿಮ್ಮಿಂದ ನಮಗೆ ಯಾವುದೇ ನಿರ್ದಿಷ್ಟ ನಿರ್ದೇಶನ ದೊರೆಯದಿದ್ದಲ್ಲಿ, ಮೆಚ್ಯೂರಿಟಿಯ/ಡಿಪಾಜಿಟ್ ರಿನ್ಯೂವಲ್‌ನ ದಿನದಂದು ಚಾಲ್ತಿಯಲ್ಲಿರುವ, ಅನ್ವಯಿಸುವ ದರದಲ್ಲಿ, ಫಿಕ್ಸ್ ಡಿಪಾಜಿಟ್‌ನ ಮೂಲ ಕಾಲಾವಧಿಯಷ್ಟೇ ಅವಧಿಗೆ ನಾವದನ್ನು ರಿನ್ಯೂ ಮಾಡುತ್ತೇವೆ ಮತ್ತು ನಿಮಗೆ ಈ ಬಗ್ಗೆ ಸೂಚನೆ ಕಳುಹಿಸುತ್ತೇವೆ. ನಿಮ್ಮ ಡಿಪಾಜಿಟ್‌ಗೆ ಪ್ರತಿಯಾಗಿ ನಿಮಗೆ ಎಫ್‌ಡಿ ರಶೀತಿ ನೀಡಲಾಗಿದ್ದಲ್ಲಿ ಮತ್ತು ನೀವು 'ರಿನ್ಯೂ ಮಾಡಬೇಡಿ' ಎಂದು ಮೆಚ್ಯೂರಿಟಿ ನಿರ್ದೇಶನ ನೀಡಿದ್ದಲ್ಲಿ, ನೀವು ಡಿಸ್‌ಬಾಂಟ್ ಎಫ್‌ಡಿ ರಶೀತಿಯನ್ನು ಬ್ರಾಂಚ್‌ಗೆ ಸಲ್ಲಿಸಬೇಕು; ತದನಂತರ, ಮೆಚ್ಯೂರಿಟಿ ಮೊತ್ತವನ್ನು ನಿಮಗೆ ನೀಡಲಾಗುವುದು/ ನಿಮ್ಮ ಸಿಎಎಸ್‌ಎ ಅಕೌಂಟಿಗೆ ಕ್ರೆಡಿಟ್ ಮಾಡಲಾಗುವುದು.

ಕಾರ್ಪೊರೇಟ್ ಸ್ಟ್ಯಾಲರಿ ಅಕೌಂಟಿಗೆ

ಕಂಪನಿಯ ಹೆಸರು _____ ಕಂಪನಿಯ ಕೋಡ್ _____

ಉದ್ಯೋಗಿಯ ಕೋಡ್ _____ ಹುದ್ದೆ _____

ಡೆಸಿಗ್ನೇಟೆಡ್ ಅಧಿಕಾರಿಯ ಸಹಿ

ಕಂಪನಿಯ ಮೊಹರು

ಹೆಸರು _____ ದಿನಾಂಕ _____

ರಿಕರಿಂಗ್ ಡಿಪಾಜಿಟ್‌ನ ವಿವರ:

ಮಾಸಿಕ ಕಂತಿನ ಮೊತ್ತ ₹.

ಮೊತ್ತ, ಅಕ್ಷರಗಳಲ್ಲಿ

ಅವಧಿ: ತಿಂಗಳು ಆರಂಭ ದಿನಾಂಕ

ರಿಕರಿಂಗ್ ಡಿಪಾಜಿಟ್ ಸಂಬಂಧಿತ ಸ್ವಾಯಂ ನಿರ್ದೇಶನ

☐ ₹. ಮಾಸಿಕ ಕಂತನ್ನು ನನ್ನ/ನಮ್ಮ ಆಪರೇಟಿವ್ ಅಕೌಂಟ್ ನಂ. ಕ್ಕೆ

ಡೆಬಿಟ್ ಮಾಡಲು, ನಾನು/ನಾವು ಆರ್ ಬಿ ಎಲ್ ಬ್ಯಾಂಕ್‌ಗೆ ಅಧಿಕಾರ ನೀಡುತ್ತಿದ್ದೇವೆ.

ಬ್ರಾಂಚ್ ಕೋಡ್

‘ಯಾರಾದರೊಬ್ಬರು ಅಥವಾ ಸರ್ವೆವರ್’ ಇಲ್ಲವೇ ‘ಮೊದಲಿನವರು ಅಥವಾ ಸರ್ವೆವರ್’ ಮ್ಯಾಂಡೇಟ್ ಹೊಂದಿರುವ ಫಿಕ್ಸ್/ರಿಕರಿಂಗ್ ಡಿಪಾಜಿಟ್‌ನ ಜಾಯಿಂಟ್ ಡಿಪಾಜಿಟ್‌ಗಳ ವೈಕಿ ಒಬ್ಬರ ಮೃತ್ಯುವಾದಲ್ಲಿ ಮತ್ತು ಇನ್ನೊಬ್ಬರು ಈ ಡಿಪಾಜಿಟ್‌ಗಳನ್ನು ಸಮಯಕ್ಕೆ ಮೊದಲೇ ಮರಳಿಪಡೆಯಬಯಸುವುದಿದ್ದಲ್ಲಿ, ದಯವಿಟ್ಟು ಅರಿಸಿರಿ: ☐ ಹೌದು ☐ ಇಲ್ಲ
*‘ಹೌದು’ ಎಂದು ಅರಿಸಿದ್ದಲ್ಲಿ, ಈ ಉದ್ದೇಶಕ್ಕಾಗಿ ಎಲ್ಲ ಡಿಪಾಜಿಟ್‌ಗಳಿಂದ ನಿರ್ದಿಷ್ಟ ಜಾಯಿಂಟ್ ಮ್ಯಾಂಡೇಟ್ ಸಲ್ಲಿಸಿರಿ.
(ಫಾರ್ಮ್ಯಾಟ್/ಪ್ರತಿ, ಬ್ರಾಂಚ್‌ನಲ್ಲಿ ಲಭ್ಯವಿದೆ)

*ನಾಮಿನೇಶನ್ ಮೇಲಿನ ಅಕೌಂಟಿಗೆ ಸಂಬಂಧಪಟ್ಟಂತೆ ನಾನು/ನಾವು ನಾಮಿನೇಶನ್ ಮಾಡಬಯಸುತ್ತೇವೆ: ☐ ಹೌದು ☐ ಇಲ್ಲ. (ಒಬ್ಬ ವ್ಯಕ್ತಿಯನ್ನು ಮಾತ್ರ ನಾಮಿನಿ ಮಾಡಬಹುದು)

ಫಾರ್ಮ್ ಡಿ 1: ಆರ್‌ಬಿಐ ಮಾರ್ಗದರ್ಶಕ ಸೂತ್ರಗಳಿಗೆ ಅನುಸಾರವಾಗಿ, ನನ್ನ/ನಮ್ಮ ಅಕೌಂಟಿಗೆ ನಾಮಿನೇಶನ್ ಮಾಡುವುದರಿಂದ ದೂರಿಯುವ ಲಾಭಗಳ ಬಗ್ಗೆ ಆರ್ ಬಿ ಎಲ್ ಬ್ಯಾಂಕ್ ಅಧಿಕಾರಿ ನನಗೆ/ನಮಗೆ ವಿವರಿಸಿದ್ದಾರೆ ಎಂದು ನಾನು/ನಾವು ದೃಢೀಕರಿಸುತ್ತೇನೆ/ವೆ. ಆದಾಗ್ಯೂ, ಮೇಲೆ ಹೇಳಿದ ಲಾಭಗಳ ಬಗ್ಗೆ ನನಗೆ/ನಮಗೆ ವಿವರಿಸಿ ಹೇಳಿದ ನಂತರವೂ ನಾನು/ನಾವು ಮೇಲೆ ಹೇಳಿದ ಬ್ಯಾಂಕ್ ಅಕೌಂಟಿಗೆ ಯಾವುದೇ ವ್ಯಕ್ತಿಯನ್ನು ನಾಮಿನೇಟ್ ಮಾಡಬಯಸುವುದಿಲ್ಲ. ನಾಮಿನೇಶನ್ ಸೌಲಭ್ಯದ ಹೊರತಾಗಿಯೂ ನನ್ನ/ನಮ್ಮ ಅಕೌಂಟ್ ತೆರೆಯುವ ಫಾರ್ಮ್‌ನ್ನು ಪ್ರೊಸೆಸ್ ಮಾಡಿರುವುದು ವಿನಂತಿಸಿಕೊಳ್ಳುತ್ತೇನೆ/ವೆ.

ಬ್ಯಾಂಕ್ ಡಿಪಾಜಿಟ್‌ಗಳಿಗೆ ಸಂಬಂಧಪಟ್ಟಂತೆ, ಬ್ಯಾಂಕಿಂಗ್ ರೆಗ್ಯುಲೇಶನ್ ಆಕ್ಟ್, 1949ರ ಸೆಕ್ಷನ್ 45 ರ್ಬುಡ್‌ಎ ಮತ್ತು ಬ್ಯಾಂಕಿಂಗ್ ಕಂಪನೀಸ್ (ನಾಮಿನೇಶನ್) ರೂಲ್ಸ್, 1985ರ ರೂಲ್ 2(1)ರ ಪ್ರಕಾರ ನಾಮಿನೇಶನ್.

ನಾನು/ನಾವು (ಹೆಸರು) (ವಿಳಾಸ)

ಈ ಕೆಳಗಿನ ವ್ಯಕ್ತಿಯನ್ನು ನಾಮಿನೇಟ್ ಮಾಡುತ್ತಿದ್ದೇನೆ/ವೆ; ನನ್ನ/ನಮ್ಮ/ಅಪ್ರಾಪ್ತವಯಸ್ಸಿನ ಮೃತ್ಯು ಸಂಬಂಧದಲ್ಲಿ, ಅಕೌಂಟ್‌ನಲ್ಲಿರುವ ಡಿಪಾಜಿಟ್ ಮೊತ್ತವನ್ನು ದಿ ರತ್ನಾಕರ್ ಬ್ಯಾಂಕ್ ಲಿ. ಇವರಿಗೆ ಪಾವತಿಸಬೇಕು.

ಹೆಸರು ವಿಳಾಸ : ಮೂಲ ಅರ್ಜಿಯಲ್ಲಿರುವಂತೆ: ☐

ಮೂಲ ಅರ್ಜಿದಾರನಿಗಿಂತ ಭಿನ್ನವಾಗಿದ್ದಲ್ಲಿ:

ಡಿಪಾಜಿಟ್‌ನೊಂದಿಗೆ ಸಂಬಂಧ, ಇದ್ದಲ್ಲಿ ವಯಸ್ಸು ವರ್ಷ. ನಾಮಿನಿಯ ಅಪ್ರಾಪ್ತವಯಸ್ಸಿನಾಗಿದ್ದಲ್ಲಿ ಅವನ/ಅವಳ ಜನ್ಮ ದಿನಾಂಕ:

*ಇವತ್ತಿನ ದಿನಾಂಕದಂದು ನಾಮಿನಿಯ ಅಪ್ರಾಪ್ತವಯಸ್ಸಿನಾಗಿದ್ದರಿಂದ, ನಾಮಿನಿಯ ಅಪ್ರಾಪ್ತವಯಸ್ಸಿನ ಅವಧಿಯಲ್ಲಿ ನನ್ನ/ನಮ್ಮ/ಅಪ್ರಾಪ್ತವಯಸ್ಸಿನ ಮೃತ್ಯುವುಂಟಾದಲ್ಲಿ, ನಾಮಿನಿಯ ವತಿಯಿಂದ ಡಿಪಾಜಿಟ್‌ನ ಮೊತ್ತವನ್ನು ಪಡೆಯಲು, ನಾನು/ನಾವು ಇವರನ್ನು (ಹೆಸರು) ನೇಮಿಸುತ್ತಿದ್ದೇವೆ:

ಅಪ್ರಾಪ್ತವಯಸ್ಸಿನೊಂದಿಗೆ ಸಂಬಂಧ* ವಿಳಾಸ : ಮೂಲ ಅರ್ಜಿದಾರನಂತೆಯೆ: ☐ ಮೂಲ ಅರ್ಜಿದಾರನಿಗಿಂತ ಭಿನ್ನವಾಗಿದ್ದಲ್ಲಿ:

ನಾಮಿನೇಶನ್ ವಿವರಗಳನ್ನು ಸ್ಟೇಟ್‌ಮೆಂಟ್‌ನಲ್ಲಿ/ಪಾಸ್‌ಬುಕ್‌ನಲ್ಲಿ ತೋರಿಸಬೇಕೆ ಅಥವಾ ಬೇಡ : ☐ ಬೇಕು ☐ ಬೇಡ

ಡಿಪಾಜಿಟ್‌ನ(ಗಳ) ಸಹಿ(ಗಳು)/ಹೆಚ್ಚಿಟ್ಟು ಗುರುತು(ಗಳು)

ಸಾಕ್ಷಿದಾರನ ಸಹಿ

** ಸಾಕ್ಷಿದಾರನ ಸಹಿ

ಹೆಸರು

ಹೆಸರು

ವಿಳಾಸ

ವಿಳಾಸ

ದಿನಾಂಕ ಸ್ಥಳ

ಜಾಯಿಂಟ್ ಹೋಲ್ಡರ್‌ನ (ಗಳ) ಸಹಿ

* ನಾಮಿನಿಯ ಅಪ್ರಾಪ್ತವಯಸ್ಸಿನಲ್ಲಿದ್ದಲ್ಲಿ ಕಾಲು ಹೂಡೆಯಿರಿ. ** ಅಪ್ರಾಪ್ತವಯಸ್ಸಿನ ಹೆಸರಿನಲ್ಲಿ ಡಿಪಾಜಿಟ್ ಇಟ್ಟಿದ್ದಲ್ಲಿ, ಅಪ್ರಾಪ್ತವಯಸ್ಸಿನ ವತಿಯಿಂದ ಕಾರ್ಯನಿರ್ವಹಿಸಲು ಕಾನೂನುಸಮ್ಮತ ಅಧಿಕಾರ ಹೊಂದಿರುವ ವ್ಯಕ್ತಿಯು ನಾಮಿನೇಶನ್ ಮೇಲೆ ಸಹಿ ಮಾಡಬೇಕು.
** ಹೆಚ್ಚಿಟ್ಟು ಗುರುತಿಗೆ (ಗುರುತುಗಳಿಗೆ) ಮಾತ್ರ ವಿಟ್‌ನೆಸ್ ಅಟೆಸ್ಟೇಶನ್ ಅಗತ್ಯವಿರುತ್ತದೆ.

ಫಾರಿನ್ ಕಾಂಟ್ರಿಬ್ಯೂಶನ್ (ರೆಗ್ಯುಲೇಶನ್) ಆಕ್ಟ್, 2010 ಮತ್ತು ಫಾರಿನ್ ಕಾಂಟ್ರಿಬ್ಯೂಶನ್ (ರೆಗ್ಯುಲೇಶನ್) ರೂಲ್ಸ್, 2011 ಅಂತರ್ಗತ ಘೋಷಣೆ.

- ನನ್ನ/ನಮ್ಮ ನಿಯಮಿತ ಕಾರ್ಯಾಚರಣೆಗಳ ಅಂಗವಾಗಿ ನನಗೆ/ನಮಗೆ ವಿದೇಶದಿಂದ ಯಾವುದೇ ವಿದೇಶಿ ದೇಣಿಗೆ ಬರುವುದಾದಲ್ಲಿ ಆ ಬಗ್ಗೆ ಬ್ಯಾಂಕಿಗೆ ಸಾಕಷ್ಟು ಮುಂಚಿತವಾಗಿಯೂ ತಿಳಿಸುತ್ತೇವೆಂದು ನಾನು/ನಾವು ದೃಢೀಕರಿಸುತ್ತೇನೆ/ವೆ. ಅಥವಾ
2. ನನ್ನ/ನಮ್ಮ ನಿಯಮಿತ ಕಾರ್ಯಾಚರಣೆಗಳ ಅಂಗವಾಗಿ ನನಗೆ/ನಮಗೆ ವಿದೇಶದಿಂದ ವಿದೇಶಿ ದೇಣಿಗೆ ಬರುತ್ತದೆಂದು ನಾನು/ನಾವು ದೃಢೀಕರಿಸುತ್ತೇನೆ/ವೆ. ಈ ವಿದೇಶಿ ದೇಣಿಗೆಗಳನ್ನು ಇಂತಹ ಎಫ್‌ಸಿಆರ್‌ಎ ಕ್ರೆಡಿಟ್‌ಗಳಿಗಿಂತಲೇ ವಿತರಣೆಗಾಗಿ ತೆರೆಯಲಾಗಿರುವ, ಬ್ಯಾಂಕಿನಲ್ಲಿರುವ ಎಫ್‌ಸಿಆರ್‌ಎ ಅಕೌಂಟಿಗೆ ಕ್ರೆಡಿಟ್ ಮಾಡಲು ಹೋಮ್ ಅಫೇರ್ ಸಚಿವಾಲಯದಿಂದ (ಎಮ್‌ಎಚ್‌ಎ) ಪ್ರತ್ಯೇಕ ಅನುಮೋದನೆ ವಿನಂತಿಸಿಕೊಳ್ಳಲಾಗಿದೆ ಮತ್ತು ದಿ ರತ್ನಾಕರ್ ಬ್ಯಾಂಕ್ ಲಿ.ನಲ್ಲಿರುವ ಅಕೌಂಟಿನಲ್ಲಿ ವಿದೇಶಿ ದೇಣಿಗೆಗಳನ್ನು ಕ್ರೆಡಿಟ್ ಮಾಡಲಾಗುವುದಿಲ್ಲವೆಂದು ನಾನು/ನಾವು ದೃಢೀಕರಿಸುತ್ತೇನೆ/ವೆ. ಎಫ್‌ಸಿಆರ್‌ಎ ಅಕೌಂಟಿಗಾಗಿ ಪಡೆದಿರುವ ಅನುಮೋದನೆಯು, ಅಕೌಂಟ್ ನಿರ್ದಿಷ್ಟವಾಗಿದೆ ಮತ್ತು ಬ್ಯಾಂಕ್ ಹಾಗೂ ಬ್ರಾಂಚ್ ನಿರ್ದಿಷ್ಟವಾಗಿದೆ ಎಂದು ಕೂಡ ನಾನು/ನಾವು ದೃಢೀಕರಿಸುತ್ತೇನೆ/ವೆ.
ಆರ್ ಬಿ ಎಲ್ ಬ್ಯಾಂಕ್‌ನ ನಿಬಂಧನೆಗಳು ಹಾಗೂ ಷರತ್ತುಗಳನ್ನು ನಾನು/ನಾವು ಸ್ವೀಕರಿಸುತ್ತೇನೆ/ವೆ ಮತ್ತು ಒಪ್ಪಿಕೊಳ್ಳುತ್ತೇನೆ/ವೆ.

ಹೆಸರು ದಿನಾಂಕ ಹೆಸರು ದಿನಾಂಕ ಹೆಸರು ದಿನಾಂಕ

Ver. :- AC310113.002

ಬ್ಯಾಂಕಿನ ಬಳಕೆಗಾಗಿ ಮಾತ್ರ

ಸೇವಿಂಗ್ಸ್ ಅಕೌಂಟ್ 3 0 ಕರೆಂಟ್ ಅಕೌಂಟ್ 4 0

ಫಿಕ್ಸ್ ಡಿಪಾಜಿಟ್ 7 0 ರಿಕರಿಂಗ್ ಡಿಪಾಜಿಟ್ 7 5

ಫೈನಲ್ ಫಿಕ್ಸ್ ಡಿಪಾಜಿಟ್ *ಬ್ರಾಂಚ್ ಕೋಡ್ *ಎಲ್‌ಸಿ ಕೋಡ್ ಎಲ್‌ಜಿ ಕೋಡ್

*ಮೊತ್ತ ಇಡಲಾಗಿರುವ ಅಕೌಂಟ್ *ಮೊತ್ತ ಇಡಲಾಗಿರುವ ಬ್ರಾಂಚ್ ಕೋಡ್ ಬಿಸಿನೆಸ್ ವರ್ಗ

*ವ್ಯಾಲ್ಯೂ ದಿನಾಂಕ ಪ್ರೋಮೋ ಕೋಡ್ ಎಮ್‌ಐಎಸ್ ಕೋಡ್.3

ಆರ್‌ಸಿ ☐ ಎಲ್ ☐ ಎಮ್‌ಎಚ್ ☐ ಎಚ್ ☐ ಎಮ್‌ಐಎಸ್ ಕೋಡ್.5 ಎಮ್‌ಐಎಸ್ ಕೋಡ್.6

Sourced By (EID) Checked By (EID)

ಅತ್ಯಂತ ಮಹತ್ವದ ನಿಬಂಧನೆಗಳು ಮತ್ತು ಷರತ್ತುಗಳು

ಸೇವಿಂಗ್ ಬ್ಯಾಂಕ್ ಆಕೌಂಟ್

- ಈ ಆಕೌಂಟ್‌ಗೆ/ಗಳಿಂದ ಹಣವನ್ನು ರೆಮಿಟೆನ್ಸ್/ಚೆಕ್/ಡೆಬಿಟ್/ಎಟಿಎಂ ಕಾರ್ಡ್/ಇಂಟರ್‌ನೆಟ್ ಬ್ಯಾಂಕಿಂಗ್/ಮೊಬೈಲ್ ಬ್ಯಾಂಕಿಂಗ್/ಬಿಲ್ ಪೇಮೆಂಟ್ ಇತ್ಯಾದಿಗಳ ಮೂಲಕ ಡಿಪಾಜಿಟ್/ವಿಫೋಡ್ ಮಾಡಬಹುದು.
- ಅರ್ಹ ವ್ಯಕ್ತಿ (ಗಳು) ಮತ್ತು ಭಾರತೀಯ ರಿಜರ್ವ್ ಬ್ಯಾಂಕ್ (ಆರ್‌ಬಿಐ) ಅನುಮೋದಿತ ಕೆಲವು ಸಂಸ್ಥೆಗಳು/ಏಜೆನ್ಸಿಗಳು ಆಕೌಂಟ್‌ಗಳನ್ನು ತೆರೆಯಬಹುದಾಗಿದೆ. ಸದ್ಯ ಬಡ್ಡಿದರ 5.5% ಆಗಿದ್ದು, ಅರ್ಧ-ವಾರ್ಷಿಕ ಆಧಾರದ ಮೇಲೆ ನೀಡಲಾಗುತ್ತದೆ. ಸದ್ಯದ ಆರ್‌ಬಿಐ ನಿಯಮಗಳಿಗೆ ಅನುಸಾರವಾಗಿ, ಕನಿಷ್ಠ ₹ 1ರವರೆಗೆ ಇದ್ದಲ್ಲಿ, ಧೈನಂದಿನ ಕ್ಲೋಸಿಂಗ್ ಬ್ಯಾಲೆನ್ಸ್ ಆಧರಿಸಿ, ಬಡ್ಡಿ ಲೆಕ್ಕಹಾಕಲಾಗುತ್ತದೆ.
- ಈ ಆಕೌಂಟ್‌ನಲ್ಲಿ, ಆಕೌಂಟ್‌ದಾರನ(ರ) ಹೆಸರಿಗೆ ಬರೆದಿರುವ ಚೆಕ್, ಡಿವಿಡೆಂಡ್ ವಾರಂಟ್‌ಗಳನ್ನು ಮಾತ್ರ ಕಲೆಕ್ಟ್ ಮಾಡಲಾಗುತ್ತದೆ. ಆಕೌಂಟ್‌ದಾರನ(ರ) ಹೆಸರಿಗೆ ಎಂಡಾರ್ಸ್ ಮಾಡಲಾಗಿರುವ ಪೈನಾನ್ಸಿಯಲ್ ಇನ್‌ಸ್ಟ್ರುಮೆಂಟ್‌ಗಳನ್ನು ಕಲೆಕ್ಟ್ ಮಾಡಲಾಗುವುದಿಲ್ಲ.
- ಆಕೌಂಟ್‌ದಾರ ತನ್ನ ಆಕೌಂಟಿನಲ್ಲಿ, ಬ್ಯಾಂಕ್ ಕಾಲಕಾಲಕ್ಕೆ ತನ್ನ ಶುಲ್ಕಗಳ ಯಾದಿಯಲ್ಲಿ ನಿಗದಿಪಡಿಸುವ, ನಿರ್ದಿಷ್ಟ ಮಾಸಿಕ/ಸರಾಸರಿ ಬ್ಯಾಲೆನ್ಸ್ MAB/QAB ಇಟ್ಟುಕೊಳ್ಳುವುದು ಅಗತ್ಯ. ಇದನ್ನು ಪಾಲಿಸಿದಿದ್ದಲ್ಲಿ, ಸೇವಾಶುಲ್ಕ ತಗಲುವುದು. MAB/QABಯನ್ನು ಈ ರೀತಿಯಲ್ಲಿ ಲೆಕ್ಕಹಾಕಲಾಗುತ್ತದೆ: ಕ್ಯಾಲೆಂಡರ್ ತಿಂಗಳ ದಿನದ ಕೊನೆಯಲ್ಲಿರುವ ಒಟ್ಟು ಸರಾಸರಿ ಬ್ಯಾಲೆನ್ಸ್ ಮೊತ್ತವನ್ನು, ತಿಂಗಳಲ್ಲಿ/ತ್ವಮಾಸಿಕದಲ್ಲಿ ಇರುವ ದಿನಗಳಿಂದ ವಿಭಾಗಿಸಿದಾಗ ಬರುವ ಮೊತ್ತ.

ಸ್ಯಾಲರಿ ಆಕೌಂಟ್‌ಗಾಗಿ

- ಸತತ ಮೂರು ತಿಂಗಳ ಕಾಲ ಈ ಆಕೌಂಟಿಗೆ ಸಂಬಳ ಕ್ರೆಡಿಟ್ ಆಗಿದ್ದಲ್ಲಿ, ಸ್ಯಾಲರಿ ಆಕೌಂಟಿನ ಸ್ವೇಚ್ಛೆಯ ಬದಲಾಯಿಸುವ/ಕೊನೆಗೊಳಿಸುವ ಮತ್ತು ನನಗಾಗಲೀ ನನ್ನ ಸಂಸ್ಥೆಗಾಗಲೀ ತಿಳಿಸದೆಯೇ ಆ ಆಕೌಂಟನ್ನು ಸರ್ವ ಸಾಧಾರಣ ಸೇವಿಂಗ್ ಆಕೌಂಟ್ ಆಗಿಸುವ ಹಕ್ಕು ಬ್ಯಾಂಕಿಗೆ ಮತ್ತು ಸ್ಟೇಜಿಸ್ ಬದಲಾದ ದಿನಾಂಕದಿಂದ, ಸರ್ವ ಸಾಧಾರಣ ಸೇವಿಂಗ್ ಆಕೌಂಟ್‌ಗೆ ಅನ್ವಯಿಸುವ ನಿಬಂಧನೆಗಳು ಮತ್ತು ಷರತ್ತುಗಳು ಈ ಆಕೌಂಟಿಗೂ ಅನ್ವಯಿಸುತ್ತವೆ.

ಕರೆಂಟ್ ಬ್ಯಾಂಕ್ ಆಕೌಂಟ್

- ಕರೆಂಟ್ ಆಕೌಂಟ್‌ಗಳನ್ನು ವ್ಯಕ್ತಿಗಳು/ಪಾರ್ಟ್ನರ್‌ಶಿಪ್ ಫರ್ಮ್‌ಗಳು/ಪೈವೆಟ್ ಹಾಗೂ ಪಬ್ಲಿಕ್ ಲಿಮಿಟೆಡ್ ಕಂಪನಿಗಳು/ಹಿಂದೂ ಅವಿಭಕ್ತ ಕುಟುಂಬಗಳು (HUFs)/ನಿರ್ದಿಷ್ಟ ಅಸೋಸಿಯೇಟ್/ಸೊಸೈಟಿಗಳು/ಟ್ರಸ್ಟ್ ಇತ್ಯಾದಿಗಳು ನಡೆಸಬಹುದಾಗಿದೆ.
- ಇಂತಹ ಆಕೌಂಟ್‌ಗಳನ್ನು ನಡೆಸುವುದಕ್ಕೆ ಸಂಬಂಧಪಟ್ಟ ನಿಬಂಧನೆಗಳು ಮತ್ತು ಷರತ್ತುಗಳ ಅಂಗವಾಗಿ, ನಿರ್ದಿಷ್ಟ ಕನಿಷ್ಠ ಬ್ಯಾಲೆನ್ಸ್ ಇಟ್ಟುಕೊಳ್ಳುವಂತೆ ಬ್ಯಾಂಕ್ ಸಾಮಾನ್ಯವಾಗಿ ನಿರ್ದೇಶಿಸುತ್ತದೆ. ಆಕೌಂಟಿನಲ್ಲಿ ಕನಿಷ್ಠ ಬ್ಯಾಲೆನ್ಸ್ ಇಟ್ಟುಕೊಳ್ಳದಿದ್ದಲ್ಲಿ, ಬ್ಯಾಂಕ್ ಕಾಲಕಾಲಕ್ಕೆ ನಿರ್ಧರಿಸುವ ರೀತಿಯಲ್ಲಿ ಶುಲ್ಕ ತಗಲುವುದು.

ತೀರಿಕೊಂಡವರ ಆಕೌಂಟ್‌ನ ನಿರ್ವಹಣೆ

ತೀರಿಕೊಂಡವರ ಡಿಪಾಜಿಟ್ ಆಕೌಂಟ್‌ನಲ್ಲಿರುವ ಮೊತ್ತ ಬಗ್ಗೆ ಹರಿಹರಿಸುವಿಕೆ

- ಡಿಪಾಜಿಟ್ ಮೊತ್ತ ಜಾಯಿಂಟ್ ಹೆಸರಲ್ಲಿದ್ದು, 'ಯಾರಾದರೊಬ್ಬರು ಅಥವಾ ಸರ್ವೈವರ್' ಎಂಬ ಆಪರೇಟಿಂಗ್ ನಿರ್ದೇಶನವಿದ್ದಲ್ಲಿ ಮತ್ತು ಜಾಯಿಂಟ್‌ಧಾರಕರ ಪೈಕಿ ಯಾರಾದರೊಬ್ಬರು ದುರ್ದೈವವತಾತ್ ತೀರಿಕೊಂಡಲ್ಲಿ, ಕೋರಿಕೆಯ ಮೇರೆಗೆ, ಮೆಚ್ಯೂರಿಟಿ ಸಮಯದಲ್ಲಿ ಅಥವಾ ಮೆಚ್ಯೂರಿಟಿಗೆ ಮೊದಲು ಕೂಡ ಸರ್ವೈವರ್‌(ಗಳಿಗೆ) ಹಣ ಪಾವತಿಸಲಾಗುವುದು ಮತ್ತು ಮೃತ ವ್ಯಕ್ತಿಯ ಉತ್ತರಾಧಿಕಾರಿಗಳ ಕ್ಲೇಮ್ ಏನಾದರೂ ಇದ್ದಲ್ಲಿ ಅದಕ್ಕೆ ಪ್ರತಿಯಾಗಿ, ಬ್ಯಾಂಕಿಗೆ ಸಿಂಧುವಾಗಿರುವ ಡಿಸ್‌ಚಾರ್ಜ್ ನೀಡುವುದು ಅಗತ್ಯ.
- ಡಿಪಾಜಿಟ್, ಬ್ಯಾಂಕಿನಲ್ಲಿ ನಾಮಿನೇಶನ್ ನೋಂದಾಯಿಸಿದ್ದಲ್ಲಿ, ಮೃತ ಡಿಪಾಜಿಟ್‌ರ ಆಕೌಂಟಿನಲ್ಲಿರುವ ಬಾಕಿ ಮೊತ್ತವನ್ನು, ನಾಮಿನಿಯ ಗುರುತು ದೃಢೀಕರಣ ಇತ್ಯಾದಿಗಳ ನಂತರ ನಾಮಿನಿಯ ಆಕೌಂಟಿಗೆ ವರ್ಗಾಯಿಸಲಾಗುವುದು/ಅವರಿಗೆ ಕೊಡಲಾಗುವುದು.
- ನಾಮಿನೇಶನ್ ಇಲ್ಲದಿದ್ದರೆ ಮತ್ತು ಕ್ಲೇಮೇಂಟ್‌ಗಳಲ್ಲಿ ಪರಸ್ಪರ ವಿವಾದವಿಲ್ಲದಿದ್ದಲ್ಲಿ, ಮೃತ ವ್ಯಕ್ತಿಯ ಆಕೌಂಟಿನಲ್ಲಿರುವ ಬಾಕಿ ಮೊತ್ತವನ್ನು, ಬ್ಯಾಂಕ್ ಎಲ್ಲ ಕಾನೂನುಸಮ್ಮತ ಉತ್ತರಾಧಿಕಾರಿಗಳ ಸಂಯುಕ್ತ ಅರ್ಜಿಗೆ ಹಾಗೂ ಇಂಡೆಮಿಟಿಗೆ ಪ್ರತಿಯಾಗಿ, ಬ್ಯಾಂಕಿನ ಆಡಳಿತ ಮಂಡಳಿ ಅನುಮೋದಿಸಿರುವ ಮಿತಿಯವರೆಗೆ, ಅವರಿಗೆ ಅಥವಾ ಕಾನೂನುಸಮ್ಮತ ಉತ್ತರಾಧಿಕಾರಿಗಳು ತಮ್ಮ ವತಿಯಿಂದ ಹಣ ಪಡೆಯಲು ನೇಮಿಸಿರುವ ವ್ಯಕ್ತಿಗೆ ನೀಡುವುದು; ಹೀಗೆ ಮಾಡುವಾಗ ಕಾನೂನುರೀತ್ಯಾ ಕಾಗದಪತ್ರಗಳನ್ನು ನೀಡಬೇಕೆಂದು ಒತ್ತಾಯಿಸಲಾಗುವುದಿಲ್ಲ. ಕಾನೂನುರೀತ್ಯಾ ವಿಧಿವಿಧಾನಗಳನ್ನು ಪೂರೈಸುವಲ್ಲಿ ಉಂಟಾಗಬಹುದಾದ ವಿಳಂಬದ ಕಾರಣ ಸಾಮಾನ್ಯ ಡಿಪಾಜಿಟ್‌ಗಳಿಗೆ ಕಷ್ಟವಾಗಬಾರದೆಂದು ಹೀಗೆ ಮಾಡಲಾಗಿದೆ.

ಆಕೌಂಟ್ ಸ್ಟೇಟ್‌ಮೆಂಟ್

- ಆಕೌಂಟ್ ತೆರೆಯುವ ನಿಬಂಧನೆಗಳು ಹಾಗೂ ಷರತ್ತುಗಳಿಗೆ ಅನುಸಾರವಾಗಿ, ಸೇವಿಂಗ್ ಮತ್ತು ಕರೆಂಟ್ ಡಿಪಾಜಿಟ್ ಆಕೌಂಟ್‌ದಾರರಿಗೆ ಬ್ಯಾಂಕ್ ನಿಯತಕಾಲಗಳಲ್ಲಿ ಆಕೌಂಟ್ ಸ್ಟೇಟ್‌ಮೆಂಟ್ ಒದಗಿಸುವುದು. ಸೇವಿಂಗ್ ಆಕೌಂಟ್‌ದಾರರಿಗೆ ಕೋರಿಕೆಯ ಮೇರೆಗೆ ಪಾಸ್‌ಬುಕ್ ಸೌಲಭ್ಯ ಕೂಡ ಲಭ್ಯವಿರುವುದು.

ಅಪ್ರಾಪ್ತವಯಸ್ಸಿನ ಆಕೌಂಟ್

- ಅಪ್ರಾಪ್ತವಯಸ್ಸಿನ ಆಕೌಂಟ್ ತೆರೆಯಬಹುದಾಗಿದ್ದು, ಅದನ್ನು ಅವರ ಸ್ವಾಭಾವಿಕ ಮತ್ತು/ಅಥವಾ ಕಾನೂನುಸಮ್ಮತ ಪಾಲಕ ಅಥವಾ ಕೋರ್ಟ್ ನೇಮಿಸಿರುವ ಪಾಲಕ ನಿರ್ವಹಿಸಬಹುದಾಗಿದೆ.
- ಪ್ರಾಪ್ತ ವಯಸ್ಸಿನಾದ ನಂತರ, ಈವರೆಗೆ ಅಪ್ರಾಪ್ತವಯಸ್ಸಿನಾಗಿದ್ದ ವ್ಯಕ್ತಿಗೆ, ಆಕೌಂಟ್ ತೆರೆಯುವ ಫಾರ್ಮನ್ನು ಹೊಸದಾಗಿ ಸಲ್ಲಿಸಲು ಮತ್ತು ಅದರೊಂದಿಗೆ, ದಾಖಲೆಯಲ್ಲಿ ಸಿಲು ಹಾಗೂ ಎಲ್ಲ ಕಾರ್ಯಾಚರಣೆಗಳ ಉದ್ದೇಶಕ್ಕಾಗಿ ಕೆವೈಸಿ ದಸ್ತಾವೇಜುಗಳನ್ನು ಸಲ್ಲಿಸಲು ಸೂಚನೆ ಕಳುಹಿಸಲಾಗುವುದು.

ನಾಮಿನೇಶನ್ ಸೌಲಭ್ಯ

- ವ್ಯಕ್ತಿಗೆ ಆಧಾರದ ಮೇಲೆ ತೆರೆದಿರುವ ಆಕೌಂಟ್‌ಗಳಿಗೆ ಮಾತ್ರ (ಅಂದರೆ ಸಿಂಗಲ್/ಜಾಯಿಂಟ್ ಆಕೌಂಟ್‌ಗಳು ಮತ್ತು ಸೋಲ್ ಪ್ರೊಪ್ರೈಟರ್‌ಶಿಪ್ ಕರ್ನಲ್ ಆಕೌಂಟ್‌ಗಳು) ಅಂದರೆ ಪ್ರಾತಿನಿಧಿಕ ಸ್ವರೂಪದಲ್ಲಿದ್ದ ಆಕೌಂಟ್‌ಗಳಿಗೆ ನಾಮಿನೇಶನ್ ಸೌಲಭ್ಯ ಲಭ್ಯವಿರುತ್ತದೆ.
- ಆಕೌಂಟ್‌ದಾರ ತನ್ನ ಜೀವಿತಕಾಲದಲ್ಲಿ ಯಾವುದೇ ಸಮಯದಲ್ಲಿ ನಾಮಿನೇಶನ್ ಮಾಡಬಹುದು, ಅದನ್ನು ರದ್ದುಗೊಳಿಸಬಹುದು ಅಥವಾ ಬದಲಿಸಬಹುದು. ನಾಮಿನೇಶನ್ ಮಾಡುವಾಗ ಸಾಕ್ಷಿಯ ಅಗತ್ಯವಿರುತ್ತದೆ ಮತ್ತು ಸಂಬಂಧಿತ ಕೋರಿಕೆಯ ಮೇಲೆ ಎಲ್ಲ ಆಕೌಂಟ್‌ದಾರರು ಸಹಿ ಮಾಡಬೇಕು.
- ನಾಮಿನೇಶನ್ ಅಪ್ರಾಪ್ತವಯಸ್ಸಿನ ಹೆಸರಿಗೂ ಮಾಡಬಹುದು.
- ಗ್ರಾಹಕರು ಈವರೆಗೆ ನಾಮಿನೇಶನ್ ಸೌಲಭ್ಯ ಬಳಸಿಕೊಂಡಿರದಿದ್ದರೆ, ಅದನ್ನು ಬಳಸಿಕೊಳ್ಳುವಂತೆ ಸಲಹೆ ನೀಡಲಾಗಿದೆ.

